



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೦೯, ಫೆಬ್ರವರಿ, ೨೦೨೪(ಮಾಘ, ೨೦ ಶಕವರ್ಷ, ೧೯೪೫) BENGALURU, FRIDAY, 09, FEBRUARY, 2024(MAGHA, 20, SHAKAVARSHA, 1945)	ನಂ.೬೭ No. 67
-----------------------	---	-----------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ತಿದ್ದುಪಡಿ ಅಧಿಸೂಚನೆ

ಸಂಖ್ಯೆ:ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ:09.02.2024.

ವಿಷಯ: 2023-24 ನೇ ಸಾಲಿನ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ (ತಿದ್ದುಪಡಿ) ಕುರಿತು.

ಉಲ್ಲೇಖ: 1. ಅಧಿಸೂಚನೆ ಸಂಖ್ಯೆ: ನೋ&ಮು/ಸಿವಿಸಿ /99/2023-24, ಬೆಂಗಳೂರು, ದಿನಾಂಕ:27.09.2023 ಮತ್ತು 08.11.2023.
2. ದಿನಾಂಕ:05.01.2024 ರಂದು ನಡೆದ ಸಭೆಯ ನಡಾವಳಿಗಳು.

ಬೆಂಗಳೂರು ನಗರ ಜಿಲ್ಲೆಯ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಉಪ ನೋಂದಣಿ ಕಛೇರಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ (1) ರ ಅಧಿಸೂಚನೆಯನ್ನು ಕರ್ನಾಟಕ ರಾಜ್ಯಪತ್ರಿಕೆಯಲ್ಲಿ ಭಾಗ-III, ಸಂಖ್ಯೆ:460 ನ್ನು 01.10.2023 ರಿಂದ ಜಾರಿಗೆ ಬರುವಂತೆ ದಿನಾಂಕ:30.09.2023 ರಂದು ಪ್ರಕಟಿಸಲಾಗಿತ್ತು. ಸದರಿ ಅಧಿಸೂಚನೆಗೆ ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

2023-24ನೇ ಸಾಲಿಗೆ ಗಾಂಧಿನಗರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಪಟ್ಟಿಯ ಅಧಿಸೂಚನೆಯನ್ನು ದಿನಾಂಕ:01.10.2023 ರಿಂದ ಜಾರಿಗೆ ಬರುವಂತೆ ದಿನಾಂಕ:30.09.2023 ರಂದು ಅಧಿಕೃತವಾಗಿ

ಪ್ರಕಟವಾದ ಕರ್ನಾಟಕ ರಾಜ್ಯಪತ್ರಿಕೆಯಲ್ಲಿ ಭಾಗ-III, ಸಂಖ್ಯೆ:460 ಕ್ಕೆ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿ ನಿಯಮ 9(3)ರನ್ವಯ ನ್ಯೂನ್ಯತೆಗಳನ್ನು ಸರಿಪಡಿಸಿದ ತಿದ್ದುಪಡಿ ಮಾರ್ಗಸೂಚಿ ದರಗಳನ್ನು ಸಾರ್ವಜನಿಕ ಅವಗಾಹನೆಗಾಗಿ ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಾರ್ವಜನಿಕರು ಖುದ್ದಾಗಿ ಅಥವಾ ಲಿಖಿತ ಮೂಲಕ cvcobjection@karnataka.gov.in ವಿಳಾಸಕ್ಕೆ ಇ-ಮೇಲ್ ಮೂಲಕ ಕಾರಣ ಸಹಿತ ದಾಖಲೆಗಳೊಂದಿಗೆ ಪ್ರಕಟಣೆಗೊಂಡ 15 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.						
ಬ್ಯಾಟರಾಯನಪುರ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)						
ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ಸ್ಥಳೀಯ/ ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ ರೋ ಹೌಸ್‌ಗಳ ನಿವೇಶನ ದರ	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ.ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	2	3	4	5	6	7
237	ಚೊಕ್ಕನಹಳ್ಳಿ	Chokkanahalli	24000			250
240	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ. ನಂ.45, 44, 48, 39, 38, 35, 36, 33, 34, 68, 30, 31, 29, 28, 27, 22, 32.	Peripheral Road Adjacent Sy No. 45, 44, 48, 39, 38, 35, 36, 33, 34, 68, 30, 31, 29, 28, 27, 22, 32.				550

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.						
ಯಲಹಂಕ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)						
ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ಸ್ಥಳೀಯ/ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ವಿಲ್ಲಾ/ರೋಹೌಸ್‌ಗಳ ನಿವೇಶನದರ	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ	ಕೃಷಿ ಜಮೀನು
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ.ಸೂಪರ್ ಬಿಲ್ಡ್‌ಫ್ ಏರಿಯಾಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ
1	ಅಗ್ರಹಾರ ಗ್ರಾಮ	Agrahara Village	27000			176
12	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.28, 26, 22, 69, 68, 23, 67, 66	Peripheral Road Adjacent Sy No. 28, 26, 22, 69, 68, 23, 67, 66				180
99	ಆವಲಹಳ್ಳಿ ಗ್ರಾಮ	Avalahalli Village	13500			198
121	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ. ನಂ. 58, 59, 60, 61, 62, 67, 68, 69, 70, 72, 73, 74, 75, 76, 78. 110	Peripheral road adjacent survey no. 58, 59, 60, 61, 62, 67, 68, 69, 70, 72, 73, 74, 75, 76, 78. 110				240
122	ಕೋಗಿಲು ಗ್ರಾಮ	Kogilu Village	20000			264
148	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ. ನಂ. 8, 9, 10, 11, 12, 13, 14, 15, 64, 65, 66,110, 111, 112	Peripheral road adjacent survey no. 8, 9, 10, 11,12, 13, 14, 15, 16, 45, 46, 47, 48, 49, 64, 65, 66,110, 111, 112				270

	16, 45, 46, 47, 48, 49, 64, 65, 66, 110, 111, 112					
153	ಕೆಂಚೇನಹಳ್ಳಿ ಗ್ರಾಮ	Kenchenahalli Village	14000			93
158	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 5, 6, 7, 12, 13, 19, 22, 23 24, 25, 26 27,30 31 32, 33.	Peripheral road adjacent survey no. 5, 6, 7, 12, 13,19, 22, 23 24 25, 26 27,30 31 32, 33.				180
179	ಜಾರಕಬಂಡೆಕಾವಲ್ ಸ.ನಂ.60 ರಿಂದ 76, 100.	Jarakabandekaval survey no. 60 to 76, 100.	14000			159
182	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ. 59, 101.	Peripheral road adjacent survey no. 59, 101.				180
183	ತಿರುಮೇನಹಳ್ಳಿ ಗ್ರಾಮ	Thirumenahalli Village	20000			212
196	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ. ನಂ. 35, 36,37, 39, 40, 41, 43, 44, 45, 46, 47, 49, 50, 53, 54, 55, 56, 57 58, 59, 60, 61, 62, 64, 65, 66, 67.	Peripheral road adjacent survey no. 35, 36,37, 39, 40, 41, 43, 44, 45, 46, 47, 49, 50, 53, 54, 55, 56,57 58, 59, 60, 61, 62, 64, 65, 66, 67.				288
227	ಮಂಚೇನಹಳ್ಳಿ ಗ್ರಾಮ	Manchenahalli Village	14000			139
230	ಪರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.1, 3, 4, 7, 8, 12, 13.	Peripheral road adjacent survey no. 1, 3, 4, 7, 8, 12, 13.				240
361	ರಾಮಗೊಂಡನಹಳ್ಳಿ ಗ್ರಾಮ	Ramagondanahalli Village	12800			198

365	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.16	Peripheral Road adjacent Sy No. 16				144
374	ವಡೇರಪುರ ಗ್ರಾಮ	Vaderapura Village	20000			330
378	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.20, 21, 22, 23	Peripheral Road adjacent Sy No. 20, 21, 22, 23				360
379	ವಾಸುದೇವಪುರ ಗ್ರಾಮ	Vasudevapura Village	15000			132
381	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.1, 2, 3, 6, 21, 22	Peripheral road adjacent Sy No. 1, 2, 3, 6, 21, 22.				180
382	ವೆಂಕಟಾಲ ಗ್ರಾಮ	Venkatala Village	32000			561
387	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.2,51,52,53,66,67,69,70, 71,72,74.	Peripheral Road adjacent Sy No. 2, 51, 52, 53, 66, 67, 69, 70, 71, 72, 74.				780
426	ಹಾರೋಹಳ್ಳಿ ಗ್ರಾಮ	Harohalli Village	22000			212
435	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 16, 17, 18, 19, 29, 28, 27, 23, 20, 22, 24, 21, 40, 37, 38, 39, 59, 63, 60, 62, 61, 67, 65, 68.	Peripheral road adjacent Sy Nos. 16, 17, 18, 19, 29, 28, 27, 23, 20, 22, 24, 21, 40, 37, 38, 39, 59, 63, 60, 62, 61, 67, 65, 68.				325

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024							
ಜಾಲ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)							
ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆ/ಖಾತಾ/ ಪಿಐಡಿ/ಸ.ನಂ	Hobli/village/Area Name	ಸಕ್ಷಮ ಪ್ರಾಧಿಕಾರದ ವ್ಯಾಪ್ತಿಯ ವಸತಿ ನಿವೇಶನಗಳು	ಸ್ಥಳೀಯ ಸಂಸ್ಥೆ/ಗ್ರಾಮ ರಾಣ ವ್ಯಾಪ್ತಿಯ ವಸತಿ ನಿವೇಶನಗಳು	ವಿಲ್ಲಾ/ ರೋ ಹೌಸ್‌ಗಳ ನಿವೇಶನ ದರ	ಕೃಷಿ ಜಮೀನು	ಸ್ಥಳೀಯ /ಸಕ್ಷಮ ಪ್ರಾಧಿಕಾರದ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ಸ್ ಮತ್ತು ಫ್ಲಾಟ್‌ಗಳ ಮೌಲ್ಯ
			ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಚ.ಮೀ ಗೆ ರೂ.ಗಳಲ್ಲಿ	ಪ್ರತಿ ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಮೀ ಸೂಪರ್ ಬಿಲ್ಡ್‌ಫ್ ಎರಿಯಾಗೆ ರೂ.ಗಳಲ್ಲಿ
1	2	3	4	5	6	7	8
22	ಕಟ್ಟಿಗೆನಹಳ್ಳಿ (ಬಿ.ಬಿ.ಎಂ.ಪಿ.)	Kattigenahalli (BBMP)	16000			242	
23	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸ.ನಂ.124, 126, 127, 128, 129, 130.	Peripheral road adjacent survey no. 124, 126, 127, 128, 129, 130				275	

ಸಂಖ್ಯೆ:ನೋ.ಮು/ಸಿವಿಸಿ/99/2023-24, ಬೆಂಗಳೂರು. ತಿದ್ದುಪಡಿ ಅಧಿಸೂಚನೆ ದಿನಾಂಕ:09.02.2024.									
ಹೆಸರುಘಟ್ಟ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ದರ ಪಟ್ಟಿ (ತಿದ್ದುಪಡಿ)									
ಕ್ರ. ಸಂ	ಹೋಬಳಿ/ ಗ್ರಾಮ/ ವಾರ್ಡ್/ ರಸ್ತೆ /ಪ್ರದೇಶದ ಹೆಸರು	Hobli / Village / Area Name	ಕೃಷಿ ಜಮೀನುಗಳು			ಸ್ಥಳೀಯ ಸಂಸ್ಥೆ/ಗ್ರಾಮ ರಾಣ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳು	ಸಕ್ಷಮ ಪ್ರಾಧಿಕಾರ ದ ವಿಲ್ಲಾ ನಿವೇಶನಗಳು	ಸ್ಥಳೀಯ ಸಂಸ್ಥೆ/ಸಕ್ಷಮ ಪ್ರಾಧಿಕಾರದಿಂದ ಅನುಮೋದಿತ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ ಮೆಂಟ್
			ಖುಷ್ಕಿ	ತರಿ	ಭಾಗಾಯ್ತು				
			ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ				
1	2	3	4	5	6	7	8	9	10
36	ಬ್ಯಾಲಕೆರೆ	Byalakere	79	88	96	5500	9500		
37	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 76, 77, 83, 84, 85, 86, 87, 88, 93, 94, 95, 109, 112, 113, 114, 115, 116, 117, 122, 123, 124, 125, 126, 127, 128, 134, 153, 154, 155, 156.	Peripheral Road Adjacent Survey Nos. 76, 77, 83, 84, 85, 86, 87, 88, 93, 94, 95, 109, 112, 113, 114, 115, 116, 117, 122, 123, 124, 125, 126, 127, 128, 134, 153, 154, 155, 156.	80						

71	ಕಾಳತಮ್ಮನಹಳ್ಳಿ	Kalatammanahalli	48	50	56	4600	8500		
72	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 99, 108, 107, 109, 110, 111, 112, 113, 114, 124, 129, 130, 131, 132, 133, 134.	Peripheral Road Adjacent Survey Nos. 99, 108, 107, 109, 110, 111, 112, 113, 114, 124, 129, 130, 131, 132, 133, 134.	55						
76	ಕಸಘಟ್ಟಪುರ	Kasaghattapura	61	68	74	4600	7900		
77	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 52, 53, 61, 62, 63.	Peripheral Road Adjacent Survey Nos. 52, 53, 61, 62, 63.	66						
78	ಕೆಂಪಾಪುರ	Kempapura	70	82	91	5900	7900		
79	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 1, 2, 3, 4, 5, 11, 10, 9, 8, 12, 13, 19, 20, 21, 22, 55, 52, 33, 51, 48, 49, 47, 46, 45.	Peripheral Road Adjacent Survey Nos. 1, 2, 3, 4, 5, 11, 10, 9, 8, 12, 13, 19, 20, 21, 22, 55, 52, 33, 51, 48, 49, 47, 46, 45.	72						
87	ಲಿಂಗರಾಜಪುರ	Lingarajapura	24	28	31	3400	6800		
94	ಮಾವಳ್ಳಿಪುರ	Mavallipura	41	44	49	4500	7900		
95	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 7, 8, 24, 27, 28, 29, 30, 31, 34, 35, 37, 42, 43, 44, 46, 47, 48, 49, 50, 51, 52, 54, 55.	Peripheral Road Adjacent Survey Nos. 7, 8, 24, 27, 28, 29, 30, 31, 34, 35, 37, 42, 43, 44, 46, 47, 48, 49, 50, 51, 52, 54, 55.	50						

೨

120	ಸೋಲದೇವನಹಳ್ಳಿ	Soladevanahalli	109	128	141	9200	14800		
123	ಪೆರಿಪೆರಲ್ ರಸ್ತೆಗೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳು 67, 68, 69, 70, 71 72, 73, 74, 75.	Peripheral Road Adjacent Survey Nos. 67, 68, 69, 70, 71 72, 73, 74, 75.	110						

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,
ಶ್ರೀಮತಿ. ಸವಿತಾಲಕ್ಷ್ಮಿ ಪಿ.ಬೆಳಗಲಿ
ಸದಸ್ಯ ಕಾರ್ಯದರ್ಶಿಗಳು,
ಕೇಂದ್ರ ಮೌಲ್ಯ ಮಾಪನ ಸಮಿತಿ
ಬೆಂಗಳೂರು.